



0224

Second Semester of Five Year B.A., LL.B. Examination, June 2010
ECONOMICS – I : Economic Theory (Course – IV)

Duration : 3 Hours

Max. Marks : 100

Instructions : 1. Answer all 5 Questions.

2. **One** essay type question and **one** short note question or problem from **each unit** have to be attempted, which is referred as part (a) and (b) in all the units.
3. Figures to the right indicate marks.
4. Answers should be written, with necessary diagrams, **either** in English or Kannada **completely**.

UNIT – I

- Q. No. 1. a) Discuss the nature and scope of Economics as a Social science. Marks : 15
 ಒಂದು ಸಾಮಾಜಿಕ ವಿಜ್ಞಾನವಾಗಿ ಆರ್ಥಿಕಶಾಸ್ತ್ರದ ಸ್ವರೂಪ ಮತ್ತು ವ್ಯಾಪ್ತಿಯನ್ನು ಚರ್ಚಿಸಿ.

OR/ಅಥವಾ

Explain the basic economic problems common to all economies.

ಎಲ್ಲಾ ಆರ್ಥಿಕ ವ್ಯವಸ್ಥೆಗೆ ಅನ್ವಯಿಸುವ ಸಾಮಾನ್ಯ ಮೂಲಭೂತ ಆರ್ಥಿಕ ಸಮಸ್ಯೆಗಳನ್ನು ವಿವರಿಸಿ.

- b) Write a brief note on :

Marks : 5

ಸಂಕ್ಷಿಪ್ತವಾಗಿ ಟಿಪ್ಪಣಿ ಬರೆಯಿರಿ :

Main features of Lionel Robbin's definition.

ಲಿಯೋನಲ್ ರಾಬಿನ್ಸನ್ ವ್ಯಾಖ್ಯಾನದ ಪ್ರಮುಖ ಲಕ್ಷಣಗಳು.

OR/ಅಥವಾ

Concept of opportunity cost with an illustration and example.

ಉದಾಹರಣೆಯ ಸಮೇತ ಸದಾವಕಾಶ ವೆಚ್ಚದ ಪರಿಭಾಷನೆಯ ವಿಶ್ಲೇಷಣೆ.

UNIT – II

- Q. No. 2. a) What is an Indifference Curve ? Explain its properties. Marks : 15
 ಔದಾಸೀನ್ಯ (ಉಪೇಕ್ಷಿತ) ವಕ್ರರೇಖೆ ಎಂದರೇನು ? ಇದರ ಲಕ್ಷಣಗಳನ್ನು ವಿವರಿಸಿ.

OR/ಅಥವಾ

What is Elasticity of demand ? Explain the factors determining the Elasticity of demand.

ಬೇಡಿಕೆಯ ಸ್ಥಿತಿಸ್ಥಾಪಕತ್ವವೆಂದರೇನು ? ಬೇಡಿಕೆಯ ಸ್ಥಿತಿಸ್ಥಾಪಕತ್ವವನ್ನು ನಿರ್ಧರಿಸುವ ಅಂಶಗಳನ್ನು ವಿವರಿಸಿ.

P.T.O.



Marks : 5

b) Write a note on :

ಟಿಪ್ಪಣಿ ಬರೆಯಿರಿ :

State the law of supply with an illustration and diagram.

ಪೂರೈಕೆಯ ನಿಯಮವನ್ನು ಒಂದು ವಿಶ್ಲೇಷಣೆ ಮತ್ತು ರೇಖಾಚಿತ್ರದ ಸಹಾಯದಿಂದ ತಿಳಿಸಿ.

OR/ಅಥವಾ

Explain the exceptions to the law of demand.

ಬೇಡಿಕೆ ನಿಯಮದ ಅಪವಾದಗಳನ್ನು ವಿವರಿಸಿ.

UNIT – III

Q. No. 3. a) Explain the law of Variable Proportions.

Marks : 15

ಬದಲಾಗುವ ಪ್ರಮಾಣಾನುಗುಣ (ವ್ಯತ್ಯಾಸಾತ್ಮಕ ಪ್ರಮಾಣ) ನಿಯಮವನ್ನು ವಿವರಿಸಿ.

OR/ಅಥವಾ

How do you define cost ? Explain different cost concepts.

ವೆಚ್ಚವನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ ? ವೆಚ್ಚದ ವಿವಿಧ ಪರಿಭಾಷೆಗಳನ್ನು ವಿವರಿಸಿ.

b) Write a note on :

Marks : 5

ಟಿಪ್ಪಣಿ ಬರೆಯಿರಿ :

State the relationship between average cost and marginal cost and illustrate this with the help of a diagram.

ಸರಾಸರಿ ವೆಚ್ಚ ಮತ್ತು ಅಂಚಿನ ವೆಚ್ಚಗಳಿಗಿರುವ ಸಂಬಂಧವನ್ನು ತಿಳಿಸಿ ಮತ್ತು ಇದನ್ನು ರೇಖಾಚಿತ್ರದ ಮೂಲಕ ವಿಶ್ಲೇಷಿಸಿ.

OR/ಅಥವಾ

Define Average Revenue and Marginal Revenue. Explain the nature and relationship of these two under perfect competition, with the help of a diagram.

ಸರಾಸರಿ ಆದಾಯ ಮತ್ತು ಅಂಚಿನ ಆದಾಯವನ್ನು ವ್ಯಾಖ್ಯಾನಿಸಿ. ಇವೆರಡರ ಸ್ವರೂಪ ಮತ್ತು ಸಂಬಂಧ ಪರಿಪೂರ್ಣ ಪೈಪೋಟಿ ಮಾರುಕಟ್ಟೆಯಲ್ಲಿ ಹೇಗೆರುತ್ತದೆಂಬುದನ್ನು ಒಂದು ರೇಖಾಚಿತ್ರದ ಮೂಲಕ ವಿವರಿಸಿ.

UNIT – IV

Q. No. 4. a) What is Perfect Competition ? How are price and output determined in it ?

Marks : 15

ಪರಿಪೂರ್ಣ ಪೈಪೋಟಿ ಮಾರುಕಟ್ಟೆ ಎಂದರೇನು ? ಈ ಮಾರುಕಟ್ಟೆಯಲ್ಲಿ ಬೆಲೆ ಮತ್ತು ಉತ್ಪನ್ನ ಹೇಗೆ ನಿರ್ಧಾರವಾಗುತ್ತದೆ ?

OR/ಅಥವಾ



What is Monopolistic Competition ? How are price and output determined in it during the short and long period ?

ಸ್ವಾಮ್ಯಯುತ ಪೈಪೋಟಿ ಎಂದರೇನು ? ಈ ಮಾರುಕಟ್ಟೆಯಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಬೆಲೆ ಮತ್ತು ಉತ್ಪನ್ನ ಹೇಗೆ ನಿರ್ಧಾರವಾಗುತ್ತದೆ ?

b) Write a note on :

Marks : 5

ಟಿಪ್ಪಣಿ ಬರೆಯಿರಿ :

What is oligopoly market ? State its features.

ಬಹುಜನ ಸ್ವಾಮ್ಯ ಮಾರುಕಟ್ಟೆ ಎಂದರೇನು ? ಈ ಮಾರುಕಟ್ಟೆಯ ಲಕ್ಷಣಗಳನ್ನು ತಿಳಿಸಿ.

OR/ಅಥವಾ

What is discriminating monopoly ? Explain its different forms.

ತಾರತಮ್ಯದ ಏಕಸ್ವಾಮ್ಯ ಎಂದರೇನು ? ಅದರ ವಿವಿಧ ಪ್ರಕಾರಗಳನ್ನು ವಿವರಿಸಿ.

UNIT – V

Q. No. 5. a) State the different methods of estimating national income and explain the problems in the estimation of national income.

Marks : 15

ರಾಷ್ಟ್ರೀಯ ಆದಾಯವನ್ನು ಅಂದಾಜು ಮಾಡುವ ವಿವಿಧ ವಿಧಾನಗಳನ್ನು ತಿಳಿಸಿ ಮತ್ತು ರಾಷ್ಟ್ರೀಯ ಆದಾಯವನ್ನು ಅಂದಾಜು ಮಾಡುವಲ್ಲಿ ಇರುವ ಸಮಸ್ಯೆಗಳನ್ನು ವಿವರಿಸಿ.

OR/ಅಥವಾ

Critically examine the Keynesian theory of income and employment.

ಕೇನ್ಸ್‌ರವರ ಆದಾಯ ಮತ್ತು ಉದ್ಯೋಗ ಸಿದ್ಧಾಂತವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿ.

b) Write a note on :

Marks : 5

ಟಿಪ್ಪಣಿ ಬರೆಯಿರಿ :

State the importance of Macro economic analysis.

ಸಮಗ್ರ ಅರ್ಥಶಾಸ್ತ್ರ ವಿಶ್ಲೇಷಣೆಯ ಪ್ರಾಮುಖ್ಯತೆಯನ್ನು ತಿಳಿಸಿ.

OR/ಅಥವಾ

Critically examine the Say's law of market.

ಸೇರವರ ಮಾರುಕಟ್ಟೆನಿಯಮವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿ.